

ರಾಷ್ಟ್ರಕೂಟರು ಮತ್ತು ಕಾಳಾಮುಖಿರು

ಡಾ.ಎನ್.ವಿ.ಅಸ್ಸಿ

ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದಜ್ಞ ಕಾಲೇಜು, ಜಮ್‌ವಿಂಡಿ ತಾಲೂಕು, ಬಾಗಲಕೋಟೆ ಜಿಲ್ಲೆ.

ಸಾರಾಂಶ: (Abstract)

ದಕ್ಷಿಣ ಭಾರತವನ್ನು ಆಳಿದ ಹಲವಾರು ರಾಜಮನೆನಗಳಲ್ಲಿ ರಾಷ್ಟ್ರಕೂಟರು ಒಬ್ಬರು. ಇವರು ಕ್ರಿ.ಶ. 757-973ರವರೆಗೆ ಆಳ್ಳಿಕೆಯನ್ನು ಮಾಡಿದರು. ಇವರಲ್ಲಿ ದಂತಿಮಗ್ರ (ಕ್ರಿ.ಶ. 735-756), ಒಂದನೆಯ ಕೃಷ್ಣ (ಕ್ರಿ.ಶ. 756-774), ಎರಡನೆಯ ಗೋವಿಂದ (ಕ್ರಿ.ಶ. 774-780), ಧ್ರುವ (ಕ್ರಿ.ಶ. 780-793), ಮೂರನೆಯ ಗೋವಿಂದ (ಕ್ರಿ.ಶ. 793-814), ಅಮೋಫವರ್ಜ್ ನೃಪತುಂಗ (ಕ್ರಿ.ಶ. 814-878), ಎರಡನೆಯ ಕೃಷ್ಣ (ಕ್ರಿ.ಶ. 878-914), ಮೂರನೆಯ ಇಂದ್ರ (ಕ್ರಿ.ಶ. 914-929), ಎರಡನೆಯ ಅಮೋಫವರ್ಜ್ (ಕ್ರಿ.ಶ. 929-930), ನಾಲ್ಕನೆಯ ಗೋವಿಂದ (ಕ್ರಿ.ಶ. 930-935), ಮೂರನೆಯ ಅಮೋಫವರ್ಜ್ (ಕ್ರಿ.ಶ. 935-939), ಮೂರನೆಯ ಕೃಷ್ಣ (ಕ್ರಿ.ಶ. 939-966), ಖೋಟ್ಟಗ (ಕ್ರಿ.ಶ. 967-972). ಎರಡನೆಯಕರ್ (972-973) ಹೀಗೆ 14 ಜನರಾಜರು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಅದರಲ್ಲಿ ಕನಾಟಕದಲ್ಲಿ ಮಾನ್ಯಚೀಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು.¹

ಮುಖ್ಯಪದಗಳು (Keywords): ದಕ್ಷಿಣ ಭಾರತ, ರಾಷ್ಟ್ರಕೂಟರು, ಕಾಳಾಮುಖಿರು, ಅಮೋಫವರ್ಜ್ ನೃಪತುಂಗ.

ಪೀಠಿಕೆ

ದಕ್ಷಿಣ ಭಾರತದಲ್ಲಿ ಆಡಳಿತ ನಡೆಸಿದ ರಾಷ್ಟ್ರಕೂಟರು ತಮ್ಮ ಆಳ್ಳಿಕೆಯ ಅವಧಿಯಲ್ಲಿ ಎಲ್ಲಾ ಧರ್ಮಗಳಿಗೂ ಮೌಲ್ಯಾಹ ನೀಡಿದರು. ಶೈವ, ವೈಷ್ಣವ, ಜ್ಯೇಂದ್ರ ಮತ್ತು ಬೌದ್ಧ ಧರ್ಮಗಳನ್ನು ಮೌಲ್ಯಾಹಿಸಿರುವುದಕ್ಕೆ ಅವರ ಅನೇಕ ಶಾಸನಗಳಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರಕೂಟರು ಶೈವ ಧರ್ಮಕ್ಕೆ ಹೆಚ್ಚೆನ ಮೌಲ್ಯಾಹ ಕೊಟ್ಟಿದ್ದಾರೆ. ಅವರ ಶಾಸನಗಳಲ್ಲಿ ಶೈವ ದೇವಾಲಯಗಳ 90 ಉಲ್ಲೇಖಿಸಿದ್ದಾರೆ. ವೈಷ್ಣವ ಧರ್ಮದ 50 ಮತ್ತು ಜ್ಯೇಂದ್ರಧರ್ಮದ 45 ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಬೌದ್ಧಧರ್ಮವನ್ನು ಉಲ್ಲೇಖಿಸುವ ಒಂದೆರಡು ಉಲ್ಲೇಖಿಸಿದ್ದಾರೆ. ಅದರ ಶೈವ ಧರ್ಮದ ಒಂದು ಶಾಖೆಯಾಗಿದ್ದ ಕಾಳಾಮುಖಿರನ್ನು ಕೂಡ ಅವರು ಮೌಲ್ಯಾಹಿಸಿದರು. ಅದರಂತೆ ಶೈವ ಧರ್ಮದ ಒಂದು ಶಾಖೆಯಾಗಿದ್ದ ಕಾಳಾಮುಖಿರನ್ನು ಕೂಡ ಅವರು ಮೌಲ್ಯಾಹಿಸಿದರು.

ಪ್ರಾರಂಭದ ಶೈವ ಧರ್ಮವು ಮುಂದೆ ತಾತೀಕ ಭಿನ್ನಾಭಿಪ್ರಾಯದಿಂದಲೋ, ಪ್ರೇಯುತ್ತಿಕೆ ನೆಲೆಯಲ್ಲಿಯೋ ಹಲವು ಶಾಶ್ವತಗಳಾಗಿ ಕವಲೊಡೆದು ನಿಂತಿರುವುದನ್ನು ಕಾಣಲ್ಪೇ. ಅವುಗಳ ಹಸರು ಮತ್ತು ಸಂಖ್ಯೆಯಲ್ಲಿ ಗೊಂದಲವಿವೆ. ಇವನ್ನು ಆಗಮ, ಪುರಾಣಗಳು, ಬ್ರಹ್ಮಸೂತ್ರದ ಭಾಷ್ಯಗಳು ಹಾಗೂ ಇತರ ಹಲವು ಕೃತಿಗಳು ವಿಭಿನ್ನವಾಗಿ ಉಲ್ಲೇಖಿಸುತ್ತವೆ. ಶ್ರೀರಾಮಾನುಜರು ತಮ್ಮ ಭಾಷ್ಯದಲ್ಲಿ ಶೈವ, ಪಾಶುಪತ, ಕಪಾಲ ಮತ್ತು ಕಾಳಾಮುಖರನ್ನು ಹೆಸರಿಸಿದ್ದರೆ, ಶ್ರೀ ಶಂಕರಾಚಾರ್ಯರು ಶೈವ, ಪಾಶುಪತ (ಕಾರುಣಿಕ), ಸಿದ್ಧಾರ್ಥ, ಕಾಪಲಿಕ ಎಂದು ನಾಲ್ಕು ಪಂಗಡಗಳನ್ನು ಉಲ್ಲೇಖಿಸಿದ್ದಾರೆ. ಹರಿಭದ್ರಸೂರಿಯ ಷಡ್ದಶನ ಸಮುಚ್ಛಯದ ವ್ಯಾಖ್ಯಾನಕಾರ ಹರಿಭದ್ರನ ಪ್ರಕಾರ ಶೈವ, ಪಾಶುಪತ, ಮಹಾವೃತಥರ ಕಾಳಾಮುಖಗಳು ಶೈವರ ನಾಲ್ಕು ಶಾಶ್ವತಗಳು ಎಂದಿದ್ದಾರೆ. ಯಾಮನಾಚಾರ್ಯರರ ಆಗಮ ಪ್ರಮಾಣದಲ್ಲಿ ಶೈವ, ಪಾಶುಪತಕ, ಕಾಪಾಲಿಕ ಮತ್ತು ಕಾಳಾಮುಖದ ಹೆಸರಿವೆ.³ ಅರಿವಿನ ಮಾರಿತಂದೆಯ ಒಂದು ವಚನದಲ್ಲಿ –

‘ಯೋಗಿ, ಜೋಗಿ, ಶ್ರಾವಕ, ಸನ್ಯಾಸಿ, ಪಾಶುಪತಿ ಕಾಳಾಮುಖಿ
ಆರು ಭೋದ ಮೂರರಲ್ಲಿ ಅಡಗಿ ಎರಡು ಅಳಿದಿಂಗ ಒಳಗಾಗಿತ್ತು
ಒಂದು ನಿಂದು ಸಮಯ ರೂಪವಾಗಿತ್ತು
ಸಮಯಕ್ಕೆ ಹೊರಗಾದುದು ಸದಾತಿವಮೂರ್ತಿ ಲಿಂಗಕ್ಕೆ ಶ್ರಕ್ಷಿನಾಮವಿಲ್ಲ’⁴

ಆರು ಸಮಯಗಳು ಮೂರರಲ್ಲಿ ಅಡಗಿವೆ. ಎರಡು ನಾಶವಾಗಿವೆ. ಒಂದು ಮಾತ್ರ ಸಮಯ ರೂಪ ಪಡೆದಿದೆ ಆದರೆ ಆದೂ ಕೂಡ ಶ್ರಕ್ಷಿನಾಮವಿಲ್ಲದ್ದರಿಂದ ನಿಜವಾದ ಸಮಯದಿಂದ (ವೀರಶೈವ) ಹೊರತಾಗಿದೆ ಎಂದಿದ್ದಾರೆ. ಚನ್ನಬಸವಣ್ಣಿ ಇನ್ನೊಂದು ವಚನದಲ್ಲಿ ಯೋಗಿ ಜೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿ ಎಂಬ ಷಡ್ದಶನದ ಶೈವ ಕರ್ಮಿಗಳ ಗುರುವು ಗುರುವೆಂಬುದಕ್ಕೆ ನಾಜದವರ ಸೇನೆಂಬೆನಯ್ಯ’ ಎಂದಿದ್ದಾರೆ. ಚನ್ನಬಸವಣ್ಣಿ ಆ ಕಾಲದಲ್ಲಿ ಜಾರಿ ಇದ್ದ ಷಡ್ದಶನಗಳನ್ನು ಉಲ್ಲೇಖಿಸಿದ್ದಾರೆ. ಇವುಗಳಲ್ಲಿ ಕಾಳಾಮುಖವು ಒಂದಾಗಿದೆ.⁵ ಬ್ರಹ್ಮಶಿವನು ತನ್ನ ಸಮಯ ಪರೀಕ್ಷೆಯಲ್ಲಿ ಕಾಳಾಮುಖ, ಕಾಪಾಲ, ಪಾಶುಪತ ಮತ್ತು ಶೈವರನ್ನು ಹೆಸರಿಸುತ್ತಾನೆ.⁶ (ಬ್ರಹ್ಮಶಿವ ಸಮಯ ಪರೀಕ್ಷೆ 14–15).

ಕಲಬುಗ್ರಿಯವರು ತಮ್ಮ ಮಾರ್ಗ ಸಂಪುಟ-3 ರಲ್ಲಿ ‘ಕಾಳಾಮುಖಿ: ಹಾಗೆಂದರೇನು?’ ಎಂಬ ಲೇಖನದಲ್ಲಿ ಮೂರು ರೀತಿಯ ಅರ್ಥ ವಿವರಣೆಯನ್ನು ನೀಡಿದ್ದಾರೆ ಅದು ಇಂತಿದೆ.

“ಕಾಳಾಮುಖಿ, ಕಾಳಾಮುಖಿ, ಕಾಳಾಮುಖಿಗಳಲ್ಲಿಯ ಉತ್ತರಾರ್ಥ ಪದವನ್ನು ಬಿಟ್ಟರೆ ಕಾಲ (ಕಾಳ), ಕಾಲಾ, ಕಾಳಾ ಎಂಬ ಪ್ರಕೃತಿಗಳು ಉಳಿಯುತ್ತಿದ್ದು ಇವುಗಳಿಗೆ ಕಪ್ಪು ಅರ್ಥವನ್ನು ಪರಿಭಾಬಿಸಿಕೊಂಡು, ಯಶಸ್ವಿಲಕ್ಷ ಚಂಪೂ ಮತ್ತು ಹೊಂಡುಂಬಾರು ಶಾಸನ “ಅಸಿತವಕ್ತ” ಎಂಬ ಪರ್ಯಾಯ ಪದ ಬಳಸಿವೆ. ಈ ಪದವನ್ನು ನೋಡುತ್ತೇ ಕೆಲವು ವಿದ್ವಾಂಸರು ಅವರು ಹಣೆಯ ಮೇಲೆ ಕಮ್ಮಗೆರೆ ಧರಿಸುತ್ತಿದ್ದರೆಂದು ಇನ್ನೂ ಕೆಲವು ವಿದ್ವಾಂಸರು ಕಪ್ಪು ಭಸ್ಯ (ಬೂದಿ) ಧರಿಸುತ್ತಿದ್ದರೆಂದು ಅರ್ಥ ಹೇಳುತ್ತ ಒಂದರು.

“ಪಂಪ ಮಹಾತ್ಮೆಯಲ್ಲಿ ಈ ಬಗ್ಗೆ ಇನ್ನೊಂದು ಅರ್ಥ ವಿವರಣೆ ಹೀಗಿದೆ–
ಕಲಾಮುಖೀಕ ಸಂಬಂಧಿತ್ಯಾಲಮುಖಿಂ ಮತ್ತಿ
ತದನುಷ್ಣನವಂತೋಯೇತೇಷಿ ಕಾಲಾಮುಖಾಃ ಸ್ತುತಾ॥

(ಶಿವನಿಗೆ ಶಾಂತ್ಯತೀತಕಲೆ, ಶಾಂತಿಕಲೆ, ವಿದ್ಯಾಕಲೆ, ಪ್ರತಿಷ್ಠಾನಕಲೆ ನಿವೃತ್ತಿಕಲೆ ಎಂದು ಇದು ಕಲೆಗಳಿವೆ. ಈ ಕಲೆಗಳನ್ನು ಪ್ರತಿನಿಧಿಸುವ ಈ ಶಾಸನ ವಾಮದೇವ, ಸದ್ಯೋಚಾತ, ಅಫೋರ, ತತ್ಪರುಷ ಮುಖಿಗಳೇ ಕಾಲಾಮುಖಿಗಳು). ಈ ಕಾಲಾಮುಖಿಗಳಿಗೆ ಸಂಬಂಧಿಸಿದುದೇ ಕಾಲಮುಖಿ. ಈ ಕಾಲಮುಖಿಗಳನ್ನು ಕುರಿತು ಉಪಾಸನೆ ಮಾಡುವವರೇ ಕಾಲಾಮುಖಿರು ಎಂದು ಈ ಪದ್ಯದ ಅರ್ಥ. ಇಲ್ಲಿ ಕಲಾಮುಖಿ-ಕಾಲಮುಖಿ-ಕಾಲಾಮುಖಿವೆಂದು ಸಾಧಿತರೂಪಗಳು ಬೇಳೆದು ಇಂತಿವೆ. “ದೇವಾಲಯ ನಿರ್ಮಿಸಿ ಶಿವನ ಇದು ಕಲಾಮುಖಿಗಳಲ್ಲಿ ಯಾವುದಾದರೂ ಒಂದನ್ನು ವಿಶೇಷವಾಗಿ ಇದನೆಯದಾದ ತತ್ಪರಷ ಮುಖಿವನ್ನು ಲಿಂಗರೂಪದಲ್ಲಿ ಪ್ರತಿಷ್ಟಿಸುವ ಕಾಲಾಮುಖಿರಿಗೆ ಈ ಅರ್ಥ ಸರಿಯಾಗಿ ಹೊಂದಿಕೊಳ್ಳುತ್ತದೆ”.

ನಾಭಪಂಥದ ಸಿದ್ಧಸಿದ್ಧಾಂತ ಪದ್ಧತಿಯ ಆರನೆಯ ಪ್ರಕರಣದಲ್ಲಿ ಶುದ್ಧ ಶೈವ, ಹಾಶುಪತ, ಕಾಲಮುಖಿ, ಮಹಾವತ, ಕಾಲ, ಶತ್ರು, ವೈಷ್ಣವ, ಭಾಗವತ, ಭೇದವಾದಿ, ಪಾಂಚರಾತ್ರಿಕ-ಇವಗಳಿಗೆ ಸಂಬಂಧಿಸಿದ ಅವಧಾರ ಲಕ್ಷಣದ ವಿವರಣೆಇದ್ದು ಕಾಲಮುಖಿದ ಬಗ್ಗೆ ಈ ರೀತಿ ಹೇಳಲಾಗಿದೆ.

ಪರಾನಂದಮಯಂ ಲಿಂಗಂ ನಿಜಾರೋ ಸದಾಜಾರೋ!

ತಲ್ಲಿಂಗಂ ಮೂಜಿತಂಯೋನ ಸರ್ವಂ ಕಾಲಾಮುಖೋ ಭವೇತ್ ॥43॥

“ಯಾವುದು ಸದಾ ಅಚಲವೂ ಪರಮಾನಂದ ರೂಪವೂ ಆಗಿ ನಿಜಧಾಮದಲ್ಲಿ ಸ್ಥಿರವಾಗಿರುತ್ತದೆಯೋ ಅದುವೇ ಲಿಂಗವೆಂದು ತಿಳಿಯಬೇಕು. ಎಂದರೆ ಯಾವುದೇ ಜಗತ್ತಿಗೆ ಕಾರಣವಾಗಿರುವುದೋ ಅದುವೇ ಲಿಂಗವಾಗಿದೆ. ಅಂತಹ ಲಿಂಗವನ್ನು ಯಾರೂ ಮೂಜಿ ಮಾಡಿರುವನೋ ಅಂದರೆ ಪತ್ರ ಮಪ್ಪಾದಿಗಳಿಂದ ಬಾಹ್ಯಮೂಜಿಯನ್ನು ಧ್ಯಾನಾದಿಗಳಿಂದ ಮಾನಸ ಮೂಜಿಯನ್ನು ಮಾಡಿರುವನೋ ಅವನು ಮಹಾಕಾಲನನ್ನು ಜಯಿಸಿದ ‘ಕಾಲಾಮುಖ’ ತತ್ತ್ವದವನೆಂದು ಹೇಳುವರು”.

ಮೂರು ಅರ್ಥಗಳಲ್ಲಿ ಕಾಲಾಮುಖವೆನ್ನುವುದಕ್ಕೆ ಕಲಾ ಶಬ್ದದಿಂದಲೇ ಅರ್ಥ ಹೇಳುವುದು ಸರಿಯಾಗಿದ್ದು, ಇದು ಕಲೆಗೆ ಸಂಬಂಧಿಸಿದ ಶಿವನ ಮುಖಿವನ್ನು ಆರಾಧಿಸುವವರು ಎಂಬ ಅರ್ಥದಲ್ಲಿ ಕಾಲಾಮುಖಿವೆಂಬ ರೂಪ ಪಡೆದು, ಅಂಶ ಭಂದಸ್ಸಿನ ಉಚ್ಛಾರಕಾರಣವಾಗಿ ಕಾಲಾಮುಖ ಕಾಳಾಮುಖವೆಂದಾಯಿತು. ತರುವಾಯದ ದಿನಗಳಲ್ಲಿ ನಮ್ಮ ಪ್ರಾಚೀನರು ಕಲೆಗೆ ಸಂಬಂಧಿಸಿದ ಮೂಲ ಅರ್ಥವನ್ನು ಮರೆತು, ಈ ಯತಿಗಳು ಮುಖಕ್ಕೆ ಕಪ್ಪುಬೂದಿ, (ಭಸ್ತು) ಲೇಪಿಸಿಕೊಳ್ಳುವುದನ್ನು ನೋಡಿ, ಅಸಿತವಕ್ತ ಇತ್ಯಾದಿ ಪದಗಳನ್ನು ಸೃಷ್ಟಿಸಿಕೊಂಡಂತಿದೆ. ಇದರಿಂದ ಅವರು ಮುಖಕ್ಕೆ ಕಪ್ಪು ಹಜ್ಜಿಕೊಳ್ಳುವವರು ಎಂಬ ತಪ್ಪು ಅರ್ಥಕ್ಕೆ ಗುರಿಯಾದಂತಿದೆ”. ಇದಿಷ್ಟು ಕಲಬುಗ್ರಯವರು ಕಾಳಾಮುಖಿ: ಹಾಗೆಂದರೇನು? ಎಂಬುವುದಕ್ಕೆ ಹೇಳಿರುವ ಮಾತುಗಳು.

ಕಾಳಾಮುಖಿರನ್ನ ಮತ್ತು ಅವರ ಅನ್ನಯಗಳನ್ನ ನೇರವಾಗಿ ಉಲ್ಲೇಖಿಸುವ ಒಟ್ಟು ಏಳು ಶಾಸನಗಳು ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ಈವರೆಗೆ ಪ್ರಕಟವಾಗಿವೆ. ಅವು ಕೆಳಗಿನಂತಿವೆ.

ಕ್ರ.ಸಂ	ಗ್ರಾಮ	ತಾಲೂಕು	ಜಿಲ್ಲೆ	ರಾಜ	ಕಾಲ	ಉಲ್ಲೇಖಿ
1.	ನಂದಿಬೆಟ್ಟ	ಚಿಕ್ಕಬಳ್ಳಾಪುರ	ಕೋಲಾರ	ಗೋವಿಂದ-III	ಕ್ರಿ.ಶ.806	E.C. XVII No.106
2.	ನಂದಿಬೆಟ್ಟ	ಚಿಕ್ಕಬಳ್ಳಾಪುರ	ಕೋಲಾರ	ಗೋವಿಂದ-III	ಕ್ರಿ.ಶ. 810	ಅದೇ. 66
3.	ಮಹಾನಂದಿ	ನಂದಿಕೊಟ್ಟಿರು	ಕನ್ನೂರು	--	8-9 ನೇ ಶತಮಾನ	ಆಂಧ್ರಪ್ರದೇಶದ ಕನ್ನಡ ಶಾಸನಗಳು ನಂ.354
4.	ಭೋಗಾವತಿ	ಮಾನ್ನಿ	ರಾಯಚೂರು	ಅಕಾಲವರ್ಣ	--	ರಾಯಚೂರುಜಿಲ್ಲೆಯ ಶಾಸನಗಳು ಮಾನ್ನಿ-18
5.	ಅಣಜಿ	ಹಿರೇಕೆರೂರು	ಹಾವೇರಿ	ಕೃಷ್ಣ- II	--	KI.VI.No.3
6.	ತಿರುವೃತ್ತಾಚ್ಚರಿ	ವಲರು	ವೆಲ್ಲಾರು	ಶುಭತುಂಬ	ಕ್ರಿ.ಶ. 948	ತಮಿಳುನಾಡಿನಲ್ಲಿ ಕನ್ನಡ ಶಾಸನಗಳು.ನಂ. 523
7.	ಮೀನಾಂಬರಂ	ಮಹಿಬಾಬನಗರ	--	ಕೃಷ್ಣ- III	---	ಆಂಧ್ರ ಪ್ರದೇಶದ ಕನ್ನಡ ಶಾಸನಗಳು ನಂ. 523

ಮೊದಲನೆಯ ಶಾಸನವು⁷ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಲ್ಲಿ ಸಿಕ್ಕಿರುವ ಶಾಮ್ರ ಶಾಸನವಾಗಿದೆ. ಸಂಸ್ಕೃತದಲ್ಲಿರು ಈ ಶಾಸನವು “ಮೂರನೆಯ ಗೋವಿಂದನು ತನ್ನ ತಂದೆ-ತಾಯಿಗಳಿಗೆ ಮುಣ್ಣಾಗಲೆಂದು ಈಶ್ವರ ದಾಸನಿಗೆ ಕ್ಷೇಮಾರನಾಡಿನಲ್ಲಿರುವ ಕಂದಮಂಗಲ ಗ್ರಾಮವನ್ನು ದಾಸನವಾಗಿ ಹೊಟ್ಟಿರುವುದು ಉಲ್ಲೇಖಿಸುತ್ತದೆ. ಈಶ್ವರ ದಾಸನು ನಂದಿಬೆಟ್ಟದಲ್ಲಿರುವ ಶಿವದೇವಾಲಯದ ಸ್ಥಾನಪತ್ತಿಯಾಗಿದ್ದು ಆ ದೇವಾಲಯದಲ್ಲಿ ನಂದಾದೀಪಕ್ಕಾಗಿ, ಬಲಿ, ಚರು ಮುಂತಾದವುಗಳಿಗಾಗಿ ದಾನ ನೀಡಿರುವುದನ್ನು ಹೇಳಿದೆ. ಈ ಈಶ್ವರದಾಸನು ಕಾಳಾಮುಖಿನಾಗಿದ್ದಾನೆ. ಹೀಗಾಗಿ ಕಾಳಾಮುಖಿರ ಪ್ರಾರಂಭಿಕಚರಿತ್ರೆಯನ್ನು ತಿಳಿಯುವುದಕ್ಕೆ ಇದು ಅನುಕೂಲವಾಗುತ್ತದೆ. ಈಶ್ವರ ದಾಸ ಎಂಬ ಹೆಸರೇ ವಿಶಿಷ್ಟಪಾಗಿ ಕಾಣುತ್ತದೆ. ಶಿವ (ಈಶ್ವರ) ದಾಸ (ಸೇವಕ) ಎನ್ನುವ ಸಾರ್ಕೇತಿಕ ಅರ್ಥದಲ್ಲಿ ಇದು ಹೇಳಿರುವಂತೆ ತೋರುತ್ತದೆ. ಶಾಸನದಲ್ಲಿ ಇವನನ್ನು “ಸ್ವಸ್ತಿ ವೃತನಿಯಮತಪೋಪವಾಸ ನಿತ್ಯಜಪಹೋಮಶಮ್ಯಕ್ತಮೋವನಾಧಿಪತಿ ಶ್ರೀಮತಾ ನನ್ನಿಗಿರಿ ಸ್ತಾನಾಧಿಪತಿ ಶ್ರೀಮತಾ ಈಶ್ವರದಾಸತಪೋಧನ....”

ಎರಡನೆಯ ಶಾಸನವು⁸ ಅಲ್ಲಿಯೇ ಇದ್ದು ಅದು ಕೊಡ ತಾಮ್ರಪಟ ಶಾಸನವಾಗಿದ್ದು ಕ್ರಿ.ಶ. 810ಕ್ಕೆ ಸೇರಿದಾಗಿದೆ. ರಾಷ್ಟ್ರಕೂಟ ಮೂರನೆಯ ಗೋವಿಂದನ ಕಾಲಕ್ಕೆ ಸೇರಿದ ಈ ಶಾಸನವು ಬಾಣ ವಿದ್ಯಾರ್ಥರ ರಾಜನ ಹೆಂಡತಿ ರತ್ನಾವಳಿ ನಂದಿ ಬೆಟ್ಟದಲ್ಲಿ ಶಿವ ದೇಗುಲವನ್ನು ನಿರ್ಮಿಸಿ ಭೂಮಿದಾನ ನೀಡಿರುವುದನ್ನು ಹೇಳಿದೆ. ದಾಸವನ್ನು ಪಡೆದವನು ಕಾಳಾಮುಖಿ ಗುರು ಈಶ್ವರ ದಾಸ ಕಾಳಶಕ್ತಿಯ ಶಿಷ್ಯ. ಶ್ರೀ ಪರವತದ ಪ್ರಸ್ತಾಪವೂ ಇದರಲ್ಲಿದೆ. ಮೇಲಿನ ಶಾಸನದಲ್ಲಿ ಉಲ್ಲೇಖಿತನಾಗಿರುವ ಈಶ್ವರದಾಸ ಈತನೇ ಆಗಿದ್ದಾನೆ. ಶಾಸನದಲ್ಲಿ ಇವನನ್ನು ಹೀಗೆ ಹೇಳಿದೆ. “ಪ್ರಾಫಮನು ಕಾಲಮುಖಿಗುರು ಕಾಲಶಕ್ತಿ ಗುರುವಗ್ರಹಿಷ್ಯೇಯೋ ಬ್ರಹ್ಮನಿಯಮೋಪವಾಸ ಗುಣಶೀಲ ಸಮಾನ್ವಿತದಾನಧರಮಸತ್ಯಾ”

ಮೂರನೆಯ ಶಾಸನವು⁹ ಕನ್ನಡ ಜಿಲ್ಲೆಯ ನಂದಿಕೊಟ್ಟಾರು ತಾಲೂಕು ಮಹಾನಂದಿಯಲ್ಲಿದ್ದು. ಇದು ಕ್ರಿ.ಶ. 8–9ನೆಯ ಶತಮಾನಕ್ಕೆ ಸೇರಿದ್ದಾಗಿದ್ದ ವ್ಯಾಳಸಿಂಗ್ ಗುರುವರ್ ಎಂಬ ಕಾಳಾಮುಖಿ ಯತ್ತಿಯ ಸ್ತುತಿ ಇದೆ ಅದು ಇಂತಿದೆ—

**‘ಭಜಿಗೆ ಸರ್ವಮನ್ಸ ಮಹಾಮನಿ
ಅಯೋಗವಾಂಜಿತನ್‌
ಉತ್ಪಾತಿ ಶಿಂಗು ಕಾಳಾಮುಖ್ಯನ್‌/ನ್‌/
ಮೇರು ಪ್ರೀತಿವಿ
ಶ್ರೀ ವ್ಯಾಳಸಿಂಗ್ ಗುರುವರ್
ತೆಳ್ಳಿಪುನ್ನಿ ಅಪ್ಪರಾಜು
ಶ್ರೀ ಅಲ್ಲಂಕ ಗೋವ [ಎ]ಹ ರಾಜ್’**

ನಾಲ್ಕನೆಯ ಶಾಸನವು¹⁰ ರಾಯಚೂರು ಜಿಲ್ಲೆಯ ಮಾನ್ಯತಾಲೂಕಿನ ಭೋಗಾವತಿಯಲ್ಲಿದ್ದು, ಇದರಲ್ಲಿ ತೃಟಿತವಾಗಿರುವ ಈ ಶಾಸನದಲ್ಲಿ ಕುರುಪಲ್ಲವೇಶ್ವರ ದೇವಾಲಯದ ಸ್ಥಾನಾಧಿಪತಿಗಳಾಗಿದ್ದ ಶ್ರೀ ವಾಚಸ್ಪತಿ ಭಟ್ಟಾರರನ್ನು ಮಹಾವೃತ ಎಂದು ಕರೆದಿದೆ.

ಕಾಳಾಮುಖಿಗೆ ಮಹಾವೃತರು ಎಂದು ಕರೆಯುತ್ತಿದ್ದರು. ಇದು ರಾಷ್ಟ್ರಕೂಟ ಅಕಾಲವರ್ಷನು ರಾಜ್ಯಭಾರ ಮಾಡುತ್ತಿದ್ದಾಗ ಅವನ ತಮ್ಮ ಜಗತ್ತಾಂಗನು ಎಡದೋರೆ 2000 ಅನ್ನು ಅಣಿಗಬೇವಿಯಾಗಿ ಆಳುತ್ತಿದ್ದಾಗ ಜೋಳಗಾಮುಣಿನು ದಾನಗಳನ್ನು ನೀಡಿದಂತೆ ಹೇಳಿದೆ.

ಇದನೆಯ ಶಾಸನವು¹¹ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಅಣಬಿ ಗ್ರಾಮದಲ್ಲಿ ಇದ್ದು ಎರಡನೆಯ ಕೃಷ್ಣನ ಕಾಲಕ್ಕೆ ಸೇರಿದ್ದಾಗಿದೆ. ಇದರಲ್ಲಿ ಸಾಮಂತ ಚೆಲ್ಲಕೇತ ಮನೆತನದ ಬಂಕೆಯನ ಮಗನಾದ ಲೋಕಟೆಯನು ಬನವಾಸಿ -12000 ಆಳುತ್ತಿದ್ದಾಗ ಅಯ್ಯಪಗೌಡನು ನಿರ್ಮಿಸಿದ ದೇವಾಲಯಕ್ಕೆ ಎರಡು ಮತ್ತರ ಗದ್ದೆಯನ್ನು ಹಾಗೂ 12 ಮತ್ತರ ತೋಟವನ್ನು ದಾನ ಬಿಟ್ಟಿರುವುದನ್ನು ಶಾಸನವು ಹೇಳಿದೆ. ಇದೇ ಸಂದರ್ಭದಲ್ಲಿ ಕಾಳಾಮುಖಿಗೆ ಸಂಬಂಧಿಸಿದ ಶಕ್ತಿಪರಿಸೆಯ ಉಲ್ಲೇಖವನ್ನು ಮಾಡುತ್ತದೆ. ಈವರೆಗೆ ದೊರೆತಿರುವ ಶಾಸನಗಳಲ್ಲಿ ತಕ್ಕಿ ಪರಿಷಯನ್ನು ಉಲ್ಲೇಖಿಸುವ ಅತ್ಯಂತ ಪ್ರಾಚೀನ ಶಾಸನವಾಗಿದೆ.

ಆರನೆಯ ಶಾಸನವು¹² ತಮಿಳನಾಡಿನ ವಲರು ತಾಲೂಕಿನ ಉತ್ತರಅಕಾಟ ಜಿಲ್ಲೆಯ ತಿರುಮಲ್ಯೇಚ್ಚೇರಿ ಗ್ರಾಮದಲ್ಲಿದೆ. ಇದು ಕ್ರಿ.ಶ. 948 ಕ್ಕೆ ಸೇರಿದ್ದಾಗಿದೆ. “ರಾಷ್ಟ್ರಕೂಟ ಶುಭತುಂಗದೇವನ ಆಳ್ಳಕೆಯನ್ನು ಅವನ ಎಲ್ಲಾ ಬಿರುದುಗಳ ಸಹಿತ ದಾಖಲಿಸಿದೆ. ಅವನು ಜೋಳರ ಮೇಲೆ ವಿಜಯ ಸಾಧಿಸಿ ಆಳುತ್ತಿದ್ದಾಗ ಕೆಲವು ಸೆಟ್ಟಿಗಳು ಕಂಡಲುರದಲ್ಲಿ ಕೇರಿ ಮಾತರ್ಂಡ ಎಂಬ ಕಾಳಿತ್ತಿಯ ದೇವರ ದೇಗುಲವನ್ನು ನಿರ್ಮಿಸಿದ್ದನ್ನು ಆನಂತರ ಆ ದೇವರಿಗೆ ಕೆಲವು ತೆರಿಗೆಗಳನ್ನು ದತ್ತಿಯಾಗಿ ಬಿಟ್ಟಿದ್ದನ್ನು ಶಾಸನವು ದಾಖಲಿಸಿದೆ. ಅಲ್ಲದೆ ಇಲ್ಲಿ ಕಾಳಾಮುಖಿರನ್ನು ಶೈಕ್ಷ ಮಹಾವೃತ ಎಂದು ಹೆಸರಿಸಲಾಗಿದೆ.

ಕೊನೆಯದಾದ ಏಳನೆಯ ಶಾಸನವು¹³ ಅಂಥ್ರಪಡೇಶದ ಮಹಾಬಾಬನಗರ ಜಿಲ್ಲೆಯ ಮೀನಾಂಬರಂದಲ್ಲಿದ್ದ ಕಾಲದ ಉಲ್ಲೇಖ ಇಲ್ಲದ ಈ ಶಾಸನವು ಕನ್ನರ ರಾಜ್ಯ ಎಂದಿರುವುದು ಬಹುಶಃ ರಾಷ್ಟ್ರಕೋಟಿದೋರೆ ಮೂರನೆಯ ಕೃಷ್ಣನನ್ನು ಸೂಚಿಸುತ್ತಿರಬಹುದು. ಇದರಲ್ಲಿ ಕಾಳಾಮುಖ ಸಮಯವನ್ನು ಬೆಳಗಿಸಿದ ಅಗಸ್ತ ಗುರುವರನನ್ನು ವೀರವೃತ್ತಿ ಎಂದು ಹೇಳಿದೆ. ಅವನನ್ನು ಕುರಿತು ಶಾಸನವು ಹೀಗೆ ಹೇಳಿದೆ.—

“ಪ್ರತಿ ಶ್ರೀಮತ್ತಾನ್ನರ ರಾಜ್ಯದೊಳ್ಳಳಿಂದು ಸಮಯಂ ಬೆಳಗಿಸಿದ
ಖರಿಜಯಾಮರ ಗ್ರಂಥ ಸುರುವಭರ್ವವನಿಯೋಳಿರವ್ತೆ
ನೂರೊಂದು ದಿವಸಂ ವಾಸನ್ವಯಜೀಲ್ಧಿಧರ್ಮದ ಮಾಡಿ
ನಿತ್ಯರೇ ಮೂರು ಗುಳಿಗೆ . . .”

ಕೊನೆಟಿಪ್ಪಣಿಗಳು

1. ಎಂ. ಅಲಿ ಬಿ. (ಸಂ.) ಕನಾರ್ಕಕಚಲಿತ್ ಸಂಪುಟ-2. ಪುಟ-75-54.
2. I. K. Pattar ICHR. Report-2 2012
3. ಡೇವಿಡ್ ಎನ್. ಲಾರೆಂಡನ್ “The Kapalikas and Kalamukhas. p.2
4. ಅರಿವಿನ ಮಾರಿತಂದೆಯ ವಚನ-125
5. ಬ್ರಹ್ಮಶಿವ ಸಮಯ ಪರೀಕ್ಷೆ 14-50
6. ಕಲಬುಗ್ರ ಎಂ.ಎಂ. (2009). ಕಾಳಾಮುಖ ಹಾಗೆಂದರೇನು? ಇನ್. ಮಾರ್ಗ ಸಂಪುಟ-3, ಸಪ್ತ ಬುಕ್ ಹೌಸ್.
7. E.C. XVIII No. 106
8. ಅದೇ. ಪು.ಸಂ.66
9. ಆಂಥ್ರ ಪ್ರದೇಶದ ಕನ್ನಡ ಶಾಸನಗಳು. ನಂ. 354
10. ರಾಯಚೂರು ಜಿಲ್ಲೆಯ ಶಾಸನಗಳು-ಮಾನ್ಯ ಪು.ಸಂ.18
11. K.I. VI No. 3
12. ತಮಿಜುನಾಡಿನಲ್ಲಿ ಕನ್ನಡ ಶಾಸನಗಳು ನಂ.25
13. ಆಂಥ್ರ ಪ್ರದೇಶದ ಕನ್ನಡ ಶಾಸನಗಳು. ನಂ. 523